



## ಕರ್ನಾಟಕ ವಿಧಾನ ಪರಿಷತ್ತು

### ಲಘು ಪ್ರಕಟಣೆ ಭಾಗ-2

(ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ)  
ಸೋಮವಾರ, ದಿನಾಂಕ:09ನೇ ಸೆಪ್ಟೆಂಬರ್, 2019

ಸಂಖ್ಯೆ: 23

ವಿಷಯ: ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಗಳನ್ನು ಖಜಾನೆ-2ರ ಮೂಲಕ ನಿರ್ವಹಿಸುವ ಕುರಿತು.

\*\*\*\*\*

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳಿಗೆ ಸಂಬಂಧಿಸಿದ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಗಳನ್ನು ಈವರೆವಿಗೂ ವಿಧಾನ ಪರಿಷತ್ತಿನ ಸಚಿವಾಲಯದ ವತಿಯಿಂದ ಧನಾದೇಶ ನೀಡುವ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಈ ಎಲ್ಲಾ ವ್ಯವಹಾರಗಳನ್ನು ಖಜಾನೆ-2 ಮೂಲಕ ಮಾತ್ರ ನಿರ್ವಹಿಸಲು ಕ್ರಮ ವಹಿಸಬೇಕೆಂದು ಹಾಗೂ ದಿನಾಂಕ:20.09.2019 ರಿಂದ ಧನಾದೇಶ ಮೂಲಕ ಪಾವತಿ ಮಾಡುವ ವ್ಯವಸ್ಥೆಯನ್ನು ರದ್ದುಪಡಿಸಲಾಗುತ್ತಿರುವುದಾಗಿ ಆರ್ಥಿಕ ಇಲಾಖೆಯು ಸೂಚನೆ ನೀಡಿರುತ್ತದೆ.

ಆದುದರಿಂದ, ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಸದಸ್ಯರುಗಳ ವೇತನ ಹಾಗೂ ಇತರೆ ಭತ್ಯೆಗಳ ಪಾವತಿಗಳನ್ನು ಖಜಾನೆ-2ರ ಮೂಲಕ ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಮಾನ್ಯ ಸದಸ್ಯರುಗಳು ತಮಗೆ ಲಭ್ಯವಿರುವ ವೇತನ ಹಾಗೂ ಇತರೆ ಭತ್ಯೆಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಗೊಳಿಸಲು ಅನುಕೂಲವಾಗುವಂತೆ ಬ್ಯಾಂಕ್ ಖಾತೆಯ ವಿವರ, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ಮಾಹಿತಿಗಳನ್ನು ಆರ್ಥಿಕ ಇಲಾಖೆಯು ನೀಡಿರುವ ನಮೂನೆ (FORM-9)ಯಲ್ಲಿ ನೀಲ ಶಾಹಿಯ ಲೇಖನಿಯಿಂದ (Blue Pen) ಭರ್ತಿ ಮಾಡಿ, ಅದರೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಲಗತ್ತಿಸಿ, ದಿನಾಂಕ:15.09.2019ರೊಳಗಾಗಿ ಅಧೀನ ಕಾರ್ಯದರ್ಶಿ, ಕೊಠಡಿ ಸಂಖ್ಯೆ: 156-ಎ, ಮೊದಲನೆ ಮಹಡಿ, ಲೆಕ್ಕಪತ್ರ ಶಾಖೆ-1, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ವಿಧಾನಸೌಧ, ಬೆಂಗಳೂರು. ಇಲ್ಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ಕೋರಲಾಗಿದೆ.

ಲಗತ್ತಿಸಬೇಕಾಗಿರುವ ದಾಖಲೆಗಳು:-

1. ಬ್ಯಾಂಕ್ ಖಾತೆಯ ಚೆಕ್ ಪುಸ್ತಕದ ಒಂದು ಮೂಲ (One Original Cancelled Cheque) ರದ್ದು ಮಾಡಲಾದ ಚೆಕ್ ಹಾಳೆ.
2. ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಮೊದಲನೇ ಪುಟದ ಜೆರಾಕ್ಸ್ ಪ್ರತಿ (ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್, ಶಾಖೆ, ಇತ್ಯಾದಿ ವಿವರ ಹೊಂದಿರಬೇಕು.)
3. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
4. ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿ.
5. ಸದಸ್ಯರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ.

ನಿಗದಿತ ನಮೂನೆಯಲ್ಲಿ ಮೇಲ್ಕಾಣಿಸಿದ ಮಾಹಿತಿ ಲಭ್ಯವಾಗದಿದ್ದಲ್ಲಿ, ಮಾನ್ಯ ಸದಸ್ಯರಿಗೆ ಲಭ್ಯವಿರುವ ವೇತನ ಮತ್ತು ಇತರೆ ಭತ್ಯೆಗಳನ್ನು ನೇರವಾಗಿ ಖಾತೆಗಳಿಗೆ ವರ್ಗಾವಣೆಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಕೆ.ಆರ್.ಮಹಾಲಕ್ಷ್ಮಿ

ಕಾರ್ಯದರ್ಶಿ(ಪ್ರ)

ಕರ್ನಾಟಕ ವಿಧಾನ ಪರಿಷತ್ತು

ವಿಧಾನ ಪರಿಷತ್ತಿನ ಎಲ್ಲಾ ಮಾನ್ಯ ಸದಸ್ಯರುಗಳಿಗೆ,

Government of Karnataka  
Finance Department  
Department of Treasuries

MANDATE FORM

Electronic Clearing Service (Credit Clearing) / Real Time Settlement RTGS) / National Electronic Fund Transfer (NEFT) facility for receiving for payments.

A. Details of Accounts Holders:-

Name of the Recipient	First Name: (In capital letters)
	Second Name: (In capital letters)
	Last Name: (In capital letters)
Department	
Office	
Recipient Type	26
<del>KGID Policy Number (First Policy Number)</del>	
Aadhaar Number	
PAN Number	
Complete office Address	Address 1
	Address 2
	Address 3
Mobile Number of the recipient	
E-mail (e-mail of the recipient)	
Fax Number (Of the office)	
Remarks if any	

B. Bank Account Details of the recipient:-

Bank Name										
Branch Name										
Type of Bank Account (Please select the type of the Account)	Saving Bank <input type="checkbox"/>					Current <input type="checkbox"/>				
Account Number (as appearing in the cheque book)										
9 digit MICR Code of Bank Branch										
IFCS Code of the Bank										
Document Enclosed	<input type="checkbox"/> Photocopy of the Cheque issued by bank <input type="checkbox"/> Blank cancelled bank cheque <input type="checkbox"/> Xerox of first page of pass book bearing Account Number									

Date of Effect:-

I hereby declare that the particulars given above are correct and complete. If the transaction is delayed or not effected at all for reasons of incomplete or incorrect information I would not hold the Institution responsible. I have read the option invitation letter and agree to discharge responsibility expected of me a participant under the Scheme.

Date

\_\_\_\_\_  
Signature of MLC/Ex-MLC